


# ಪಮ್ಮ ಆದಳೇ ತಸ್ಸಿಮ್ಮ

ಸಪೂರಳಾಗಲು ಹೊರಟ  
ಹೆಂಡತಿ ಕೊನೆಗೆ ತಿಂಡಿಯ  
ತಟ್ಟೆಗಳನ್ನೇ ಎದುರಿಗಿಟ್ಟು  
ಕೂತಿದ್ದಷ್ಟೇ ಅಲ್ಲ, ಗಂಡನನ್ನು  
ನೋಡಿ ನಗಬೇಕೆ?

■ ಟಿ.ಆರ್. ಉಷಾರಾಣಿ



‘ಇದೇನು ಪಮ್ಮ, ಮದ್ದಿಗೆ ಮುಂಚೆ ಐಶ್ವರ್ಯ ರೈ ಥರ ಇದ್ದೋಳು ಈಗ ಪ್ರೀತಿ ಗಂಗೂಲಿ ಆಗೋಗಿದೀಯಲ್ಲೇ?’ – ಸೋದರತ್ತೆ ಹೀಗೆಂದಾಗ ಪ್ರಮೀಳಾ ಮೂತಿ ಊದಿಸಿಕೊಂಡು ಕೂಡದೇ ಇರಲು ಸಾಧ್ಯವಾ? ನಾಲ್ಕಡಿ ಎಂಟೆಂಚು ಗಿಡ್ಡಗೆ ಗುಂಡಗೆ ಎನ್ನುವಂತೆ ಪ್ರಮೀಳಾ ಗುಂಡು-ಗುಂಡಾಗಿ ಓಡಾಡಿದರೆ ಸಾಕು, ‘ಡ್ರಮ್ಮ ಊರುಳಿಸಿದಂತೆ’ ಎನ್ನುವರು. ಪ್ರತೀ ಸರತಿಯೂ ಅವಳನ್ನು ಸಂತೈಸುವುದು ಪಾಂಡುರಂಗನ ಕೆಲಸ.

‘ಅಯ್ಯೋ ಬಿಡೆ. ನೀನೇನು ಸಿನಿಮಾದಲ್ಲಿ ನಟನೆ ಮಾಡಬೇಕಾ? ನಿಮ್ಮ ಸೋದರತ್ತೆಗಂತೂ ಹೋಲಿಸೋದಕ್ಕೇ ಸರಿಯಾಗಿ ಬರಲ್ಲ. ಪ್ರೀತಿ ಗಂಗೂಲಿ ಓಬಿರಾಯನ ಕಾಲದೋಳು. ನಿನ್ನನ್ನ ಅನ್ನೋಕೆ ಹೋಗಿ ಅವರ ಜನರಲ್ ನಾಲೆಜ್ ಗೊತ್ತಾಯ್ತು ಅಷ್ಟೇ. ಆ ವಿಷ್ಯ ಬಿಡು, ಇನ್ನೇನು ಹೇಳಿದ್ದು ನಿನ್ನ ಸೋದರತ್ತೆ’. ಅವಳನ್ನು ವಿಷಯಾಂತರ ಮಾಡಿಸದೇ ವಿಧಿ ಇರಲಿಲ್ಲ.

‘ನಿಜ ಹೇಳ್ತೆ.. ಪ್ರೀತಿ ಗಂಗೂಲಿ ತುಂಬಾ ದಪ್ಪಗಿದ್ದ?’

‘ಅವಳ ವಿಷ್ಯ ಬಿಡೆ. ಅದೇನೋ ತುಂಬಾ ನಗ್ನಾ ಇದ್ದೆ. ಏನದು ವಿಷ್ಯ?’

‘ಓ ಅದಾ...’ – ಪಮ್ಮ ಮುಖ ಸ್ವಲ್ಪ ಸಡಿಲವಾಯ್ತು. ಕಿಲಾಡಿ ಸೋದರತ್ತೆ ಒಂದೇ ಬಾಣದಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದರು. ದಪ್ಪ ಎಂದ ಅವರೇ ಇವಳನ್ನು ಸಣ್ಣಗಾಗಲು ಟಿಪ್ಸ್ ಕೂಡ ಕೊಟ್ಟಿದ್ದರು.

‘ರೀ... ದಿನಾ ಬೆಳಿಗ್ಗೆ ಬಿಚ್ಚಿಗಿರೋ ನೀರಿಗೆ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ ತೆಗೆದುಕೊಂಡರೆ ಸಣ್ಣ ಆಗ್ರಿವಂತೆ’ ಎಂದಳು.

‘ಕುಡಿ, ಯಾರು ಬೇಡಾ ಅಂದ್ರು’ ಎಂದ ಪಾಂಡುರಂಗ ಸದ್ಯಕ್ಕೆ ತನಗೇನೂ ತೊಂದರೆ ಇಲ್ಲ ಎಂದುಕೊಂಡ. ಆದರೆ ಅವನ ಗ್ರಹಚಾರಕ್ಕೆ ಅಷ್ಟಕ್ಕೇ ನಿಲ್ಲಲಿಲ್ಲ.

‘ರೀ... ಆಮೇಲೆ ಎರಡು ಕಿಲೋಮೀಟರ್ ವೇಗವಾಗಿ ನಡೀಬೇಕು. ನೀವೂ ನನ್ನ ಜೊತೆ ಬರಬೇಕು’ ಎಂದ ಪಮ್ಮ ಮಾತು ಕೇಳಿ ಪಾಂಡುರಂಗ ನಡುಗಿದ.

ಹೇಳಿ ಕೇಳಿ ಅವನು ಇದ್ದುದೇ 40 ಕೆ.ಜಿ. ವಾಕಿಂಗ್‌ನಿಂದಾಗಿ ಆ ತೂಕ ಇನ್ನೂ ಕಡಿಮೆ ಆಗಿಬಿಟ್ಟಿರಲಿ? ಆದರೆ, ಪಮ್ಮ ಸುಮ್ಮನೆ ಕೂಡುವಳೇ? ಅಲಾರಂ ಕುಂಯ್ ಎಂದದ್ದೇ ತಡ ಗಂಡನನ್ನು ಎಬ್ಬಿಸಿ ಹೊರಟೇಬಿಟ್ಟಳು.

ವಾಕಿಂಗ್ ಏನೋ ಹೊರಟಿದ್ದಾಯಿತು. ಆದರೆ, ನಾಲ್ಕು ಹೆಜ್ಜೆ ಇಟ್ಟು ಉಸ್ರಪ್ಪ ಎಂದಳು. ಹಳ್ಳಿಗಾಡಿನ ಬಸ್ಸಿನಂತೆ ಅವಳು ಕುಳಿತಲ್ಲೆಲ್ಲ ಒಂದಿಷ್ಟು ನೀರು ಸುರಿಯುವ ಕೆಲಸ ಗಂಡನದು. ಸೀರೆಯಲ್ಲಿ ನಡೆಯುವುದು ಕಷ್ಟ ಎಂದು ಜಾಗಿಂಗ್ ಡ್ರೆಸ್, ಕಾಲಿಗೆ ಕಾಲಿಚೀಲ, ಬೂಟು, ತಲೆಗೆ ಸ್ಕಾರ್ಫ್, ಎಲ್ಲವೂ ಬಂತು. ಪಾರ್ಕಿಂಗ್‌ನಲ್ಲಿ ಎರಡು ರೌಂಡು ಹೊಡೆದು ಕುಳಿತಳೆಂದರೆ ಮುಗಿಯಿತು ಅವಳ ವಾಕಿಂಗ್.

‘ರೀ... ನನ್ನ ಕೈಯಲ್ಲಿ ಆಗಲ್ಲ. ಕಾಲು ನೋಯ್ತಿದೆ. ಪ್ಲೀಸ್ ಸ್ಕೂಟರ್ ತಂದುಬಿಡಿ’ ಎಂದು ಒಂದು ದಿನ ರಾಗ ಎಳೆದಳು. ‘ಏಳು ಪಮ್ಮ ಏಳು. ಸೋದರತ್ತೆ ನಿನಗೆ ಅಪ್ಪಣೆ ಕೊಟ್ಟಿಲ್ಲವಾ? ನೀನು ಐಶ್ವರ್ಯ ರೈ ಆಗಬೇಡ? ಮಹಿಳಾ ಸಮಾಜದಲ್ಲಿ ನಿನ್ನನ್ನ, ಪ್ರಮೀಳಾ ಏನು ಮಾಡಿ ಇಷ್ಟು ಸಣ್ಣಗಾಡಿ ಅಂತ ಎಲ್ಲರೂ ಕೇಳಬೇಡ?’ – ಗಂಡನ ಕುಮ್ಮಕ್ಕಿನಿಂದ ಪ್ರಮೀಳಾ ಕವಾಯತಿನಲ್ಲಿ ಭಾಗವಹಿಸುವ ಸಿಪಾಯಿಯಂತೆ ಮುನ್ನಡೆದಳು.

ವಾಕಿಂಗ್‌ನಿಂದಾಗಿ ಪಾಂಡುರಂಗನೇನೋ ನಾಲ್ಕಾರು ಕೆ.ಜಿ. ಕಮ್ಮಿ ಆಗಿದ್ದ! ಒಂದು ವಾರ ಮುಂದುವರೆಯಿತು. ಪಮ್ಮ ಕೈಯಲ್ಲಿ ಕರಪತ್ರ ನೋಡಿ – ‘ಯಾವುದೋ ಸೀರೆ, ಡ್ರೆಸ್ ಮಾರಾಟದ ಪತ್ರ ಇನ್ನೇನು ಆಸ್ಪೋಟಿಸುತ್ತದೆ’ ಎಂದುಕೊಂಡ.

‘ಪ್ರಭಾಶಂಕರ್ ಗುರೂಜಿ ನಮ್ಮ ಲೇಔಟ್ ನಲ್ಲಿ ಪ್ರಾಣಾಯಾಮ, ಯೋಗ ಶಿಬಿರ ನಡೆಸುತ್ತಾ ಇದಾರೆ. ಅವರೇ ಸ್ವತಃ ಶಿಬಿರದಲ್ಲಿ ಭಾಗವಹಿಸುತ್ತಾ ಇದಾರೆ. ನಾನು ಸೇರ್ಪಡೆನಿ ರೀ...’

‘ಸರಿ, ದುಡ್ಡು ಎಷ್ಟಂತೆ?’